



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಶುಕ್ರವಾರ, ೨೯, ಜನವರಿ, ೨೦೨೧(ಮಾಘ, ೦೯, ಶಕವರ್ಷ ೧೯೪೨) Bengaluru, FRIDAY, 29, JANUARY, 2021( MAGHA, 09, ShakaVarsha 1942)	ನಂ. ೧೪೬ No. 146
------------------------	---------------------------------------------------------------------------------------------------------------------------------	--------------------

KARNATAKA LEGISLATIVE ASSEMBLY

FIFTEENTH LEGISLATIVE ASSEMBLY

NINTH SESSION

## THE KARNATAKA LOKAYUKTA (THIRD AMENDMENT) BILL, 2020 (LA Bill No. 02 of 2021)

A Bill further to amend the Karnataka Lokayukta Act, 1984.

Whereas, it is expedient further to amend the Karnataka Lokayukta Act, 1984 (Karnataka Act 4 of 1985) for the purposes hereinafter appearing;

Be it enacted by the Karnataka State Legislature in the Seventy first year of the Republic of India as follows:-

**1. Short title and commencement.-** (1) This Act may be called the Karnataka Lokayukta (Third Amendment) Act, 2020.

(2) It shall come into force at once.

**2. Amendment of section 5.-** In the Karnataka Lokayukta Act, 1984 (Karnataka Act 4 of 1985), in section 5, in sub-section (4), in clause (a), for the words “the Chief Justice of India”, the words “**the Chief Justice of a High Court**”, shall be substituted.

**STATEMENT OF OBJECTS AND REASONS**

It is considered necessary to amend the Karnataka Lokayukta Act, 1984 (Karnataka Act 4 of 1985) to make provisions to prescribe the allowances and other service conditions of Lokayukta in accordance with the allowances payable and other service conditions of the Chief Justice of High Court instead of Chief Justice of India.

Hence, the Bill.

**FINANCIAL MEMORANDUM**

There is no extra expenditure involved in the proposed Legislative measure.

**B.S. YEDIYURAPPA**

Chief Minister

**M.K. VISHALAKSHI**

Secretary (I/c)  
Karnataka Legislative Assembly

---

**ANNEXURE**
**EXTRACT FROM THE KARNATAKA LOKAYUKTA ACT, 1984.,  
(KARNATAKA ACT 4 OF 1985)**
**XXX****XXX****XXX**

**5. Term of office and other conditions of services of Lokayukta and Upalokayukta.-** (1) A person appointed as the Lokayukta or Upalokayukta shall hold office for a term of five years from the date on which he enters upon his office:

Provided that,-

- (a) the Lokayukta or an Upalokayukta may, by writing under his hand addressed to the Governor, resign his office;
- (b) the Lokayukta or an Upalokayukta may be removed from office in the manner provided in section 6.

(2) On ceasing to hold office, the Lokayukta or an Upalokayukta shall be ineligible for further employment to any office of profit under the Government of Karnataka or in any authority, corporation, company, society or university referred to in item (g) of clause (12) of section 2.

(3) There shall be paid to the Lokayukta and the Upalokayukta every month a salary equal to that of the Chief Justice of a High Court and that of a Judge of the High Court respectively.

(4) The allowances payable to and other conditions of service of the Lokayukta or an Upalokayukta shall be such as may be prescribed:

Provided that,-

- (a) in prescribing the allowances payable to and other conditions of service of the Lokayukta, regard shall be had to the allowances payable to and other conditions of service of the Chief Justice of India;
- (b) in prescribing the allowances payable to and other conditions of service of the Upalokayukta, regard shall be had to the allowances payable to and other conditions of service of a Judge of the High Court;
- (c) no dearness allowance shall be payable either to the Lokayukta or Upalokayukta.

Provided further that, the allowances payable to and other conditions of service of the Lokayukta or Upalokayukta shall not be varied to his disadvantage after his appointment.

(5) the administrative expenses of the office of the Lokayukta and Upalokayukta including all salaries, allowances and pensions payable to or in respect of persons serving in that office, shall be charged on the Consolidated Fund of the State.

**XXX****XXX****XXX**

ಕರ್ನಾಟಕ ವಿಧಾನಸಭೆ  
ಹದಿನೈದನೇ ವಿಧಾನಸಭೆ  
ಒಂಭತ್ತನೇ ಅಧಿವೇಶನ

**ಕರ್ನಾಟಕ ಲೋಕಾಯುಕ್ತ (ಮೂರನೇ ತಿದ್ದುಪಡಿ) ವಿಧೇಯಕ, 2020**  
(2021ರ ವಿಧಾನಸಭೆಯ ವಿಧೇಯಕ ಸಂಖ್ಯೆ-02)

ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಒಂದು ವಿಧೇಯಕ.

ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984 (1985ರ ಕರ್ನಾಟಕ ಅಧಿನಿಯಮ 4) ಅನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಎಷ್ಟೊಂದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗತಕ್ಕದ್ದು:-

**1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ.-** (1) ಈ ಅಧಿನಿಯಮವನ್ನು ಕರ್ನಾಟಕ ಲೋಕಾಯುಕ್ತ (ಮೂರನೇ ತಿದ್ದುಪಡಿ) ಅಧಿನಿಯಮ, 2020 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

**2. 5ನೇ ಪ್ರಕರಣದ ತಿದ್ದುಪಡಿ.-** ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984ರ (1985ರ ಕರ್ನಾಟಕ ಅಧಿನಿಯಮ 4) (ಎ) ಖಂಡದಲ್ಲಿ “ ಭಾರತದ ಮುಖ್ಯ ನ್ಯಾಯಾಧೀಶನಿಗೆ” ಎಂಬ ಪದಗಳಿಗೆ “ಉಚ್ಚ ನ್ಯಾಯಾಲಯದ ನ್ಯಾಯಾಧೀಶನಿಗೆ” ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು.

**ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ**

ಭಾರತದ ಮುಖ್ಯ ನ್ಯಾಯಾಧೀಶರ ಬದಲಾಗಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಸಂದಾಯವಾಗಬೇಕಾದ ಭತ್ಯೆಗಳು ಮತ್ತು ಇತರ ಸೇವಾ ಷರತ್ತುಗಳಿಗೆ ಅನುಸಾರವಾಗಿ, ಲೋಕಾಯುಕ್ತದ ಭತ್ಯೆಗಳು ಮತ್ತು ಸೇವಾ ಷರತ್ತುಗಳನ್ನು ನಿಯಮಿಸಲು ಉಪಬಂಧಗಳನ್ನು ರಚಿಸಲು ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984 (1985ರ ಕರ್ನಾಟಕ ಅಧಿನಿಯಮ 4) ಅನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.

ಆದ್ದರಿಂದ ಈ ವಿಧೇಯಕ.

**ಆರ್ಥಿಕ ಜ್ಞಾಪನ ಪತ್ರ**

ಪ್ರಸ್ತಾವಿತ ಶಾಸನಾತ್ಮಕ ಕ್ರಮವು ಯಾವುದೇ ಹೆಚ್ಚಿನ ವೆಚ್ಚವನ್ನು ಒಳಗೊಂಡಿರುವುದಿಲ್ಲ.

ಬಿ.ಎಸ್. ಯಡಿಯೂರಪ್ಪ  
ಮುಖ್ಯಮಂತ್ರಿ

ಎಂ.ಕೆ. ವಿಶಾಲಾಕ್ಷಿ  
ಕಾರ್ಯದರ್ಶಿ(ಪ್ರ)  
ಕರ್ನಾಟಕ ವಿಧಾನ ಸಭೆ

**ಅನುಬಂಧ**  
**ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984ರ (1985ರ ಕರ್ನಾಟಕ ಅಧಿನಿಯಮ 4)**  
**ಉದ್ಘಾತ ಭಾಗ**

XXX

XXX

XXX

**5. ಲೋಕಾಯುಕ್ತ ಮತ್ತು ಉಪಲೋಕಾಯುಕ್ತನ ಪದಾವಧಿ ಮತ್ತು ಇತರ ಸೇವಾ ಷರತ್ತುಗಳು.**-(1) ಲೋಕಾಯುಕ್ತ ಅಥವಾ ಉಪಲೋಕಾಯುಕ್ತನಾಗಿ ನೇಮಿತನಾದ ಒಬ್ಬ ವ್ಯಕ್ತಿ, ತನ್ನ ಪದವನ್ನು ಧಾರಣ ಮಾಡಿದ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಪದಧಾರಣ ಮಾಡತಕ್ಕದ್ದು;

ಪರಂತು,-

(ಎ) ಲೋಕಾಯುಕ್ತ ಅಥವಾ ಒಬ್ಬ ಉಪಲೋಕಾಯುಕ್ತನು ತನ್ನ ಹಸ್ತಾಧೀನ ಲೇಖದ ಮೂಲಕ

ರಾಜ್ಯಪಾಲರಿಗೆ ಪತ್ರಬರೆದು ತನ್ನ ಪದಕ್ಕೆ ರಾಜೀನಾಮೆ ಕೊಡಬಹುದು;

(ಬಿ) 6ನೇ ಪ್ರಕರಣದಲ್ಲಿ ಉಪಬಂಧಿಸಿದ ರೀತಿಯಲ್ಲಿ ಲೋಕಾಯುಕ್ತ ಅಥವಾ ಉಪಲೋಕಾಯುಕ್ತನನ್ನು ಆ ಪದದಿಂದ ತೆಗೆದುಹಾಕಬಹುದು.

(2) ಲೋಕಾಯುಕ್ತ ಅಥವಾ ಒಬ್ಬ ಉಪಲೋಕಾಯುಕ್ತನು ಪದಧಾರಣ ಮಾಡುವುದು ಸಮಾಪ್ತವಾದ ಮೇಲೆ ಕರ್ನಾಟಕ ಸರ್ಕಾರದಲ್ಲಿ ಅಥವಾ 2ನೇ ಪ್ರಕರಣದ (12)ನೇ ಖಂಡದ (ಜಿ) ಬಾಬಿನಲ್ಲಿ ಉಲ್ಲಿಖಿತವಾದ ಯಾವುದೇ ಪ್ರಾಧಿಕಾರ, ನಿಗಮ, ಕಂಪನಿ, ಸಂಘ ಅಥವಾ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಲಾಭದ ಪದದಲ್ಲಿ ಪುನಃ ನಿಯೋಜನೆ ಹೊಂದಲು ಅನರ್ಹನಾಗತಕ್ಕದ್ದು.

(3) ಲೋಕಾಯುಕ್ತ ಮತ್ತು ಉಪಲೋಕಾಯುಕ್ತನಿಗೆ ಪ್ರತಿ ತಿಂಗಳು ಅನುಕ್ರಮವಾಗಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ಉಚ್ಚ ನ್ಯಾಯಾಲಯದ ಒಬ್ಬ ನ್ಯಾಯಾಧೀಶರ ವೇತನಕ್ಕೆ ಸಮಾನವಾದ ವೇತನ ಸಂದಾಯ ಮಾಡತಕ್ಕದ್ದು.

(4) ಲೋಕಾಯುಕ್ತ ಅಥವಾ ಉಪಲೋಕಾಯುಕ್ತನಿಗೆ ಸಂದೇಯವಿರುವ ಭತ್ಯೆಗಳು ಮತ್ತು ಇತರ ಸೇವಾ ಷರತ್ತುಗಳು ನಿಯಮಿಸಬಹುದಾದಂತೆ ಇರತಕ್ಕದ್ದು.

ಪರಂತು,-

(ಎ) ಲೋಕಾಯುಕ್ತ ಮತ್ತು ಉಪಲೋಕಾಯುಕ್ತನಿಗೆ ಸಂದಾಯವಾಗಬೇಕಾದ ಭತ್ಯೆಗಳು ಮತ್ತು ಇತರ ಸೇವಾ ಷರತ್ತುಗಳನ್ನು ನಿಯಮಿಸುವಲ್ಲಿ, ಭಾರತದ ಮುಖ್ಯ ನ್ಯಾಯಾಧೀಶನಿಗೆ ಸಂದಾಯ ವಾಗಬೇಕಾದ ಭತ್ಯೆಗಳು ಮತ್ತು ಇತರ ಸೇವಾ ಷರತ್ತುಗಳು ಗಮನದಲ್ಲಿ ಇಟ್ಟುಕೊಳ್ಳತಕ್ಕದ್ದು ;

(ಬಿ) ಉಪಲೋಕಾಯುಕ್ತನಿಗೆ ಸಂದಾಯವಾಗಬೇಕಾದ ಭತ್ಯೆಗಳು ಮತ್ತು ಇತರ ಸೇವಾ ಷರತ್ತುಗಳನ್ನು ನಿಯಮಿಸುವಲ್ಲಿ, ಭಾರತದ ಮುಖ್ಯ ನ್ಯಾಯಾಧೀಶನಿಗೆ ಸಂದಾಯ ವಾಗಬೇಕಾದ ಭತ್ಯೆಗಳು ಮತ್ತು ಇತರ ಸೇವಾ ಷರತ್ತುಗಳು ಗಮನದಲ್ಲಿ ಇಟ್ಟುಕೊಳ್ಳತಕ್ಕದ್ದು ;

(ಸಿ) ಲೋಕಾಯುಕ್ತನಿಗಾಗಲಿ ಅಥವಾ ಉಪಲೋಕಾಯುಕ್ತನಿಗಾಗಲಿ ಯಾವುದೇ ತುಟ್ಟಿ ಭತ್ಯೆ ಸಂದೇಯವಾಗತಕ್ಕದ್ದಲ್ಲ.

ಮತ್ತು ಪರಂತು, ಲೋಕಾಯುಕ್ತ ಅಥವಾ ಉಪಲೋಕಾಯುಕ್ತನಿಗೆ ಸಂದಾಯವಾಗಬೇಕಾದ ಭತ್ಯೆಗಳನ್ನು ಮತ್ತು ಇತರ ಸೇವಾ ಷರತ್ತುಗಳನ್ನು ಅವನ ನೇಮಕಾತಿಯ ತರುವಾಯ ಅವನಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಪಾಡು ಮಾಡತಕ್ಕದ್ದಲ್ಲ.

(5) ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ಅಥವಾ ಅವರಿಗೆ ಸಂದಾಯವಾಗಬೇಕಾದ ಎಲ್ಲ ವೇತನಗಳು, ಭತ್ಯೆಗಳು ಮತ್ತು ನಿವೃತ್ತಿ ವೇತನಗಳೂ ಸೇರಿದಂತೆ ಆ ಕಾಫೇರಿಯ ಆಡಳಿತ ವೆಚ್ಚಗಳನ್ನು ರಾಜ್ಯದ ಸಂಚಿತ ನಿಧಿಯ ಮೇಲೆ ಹೊಣೆ ಹಾಕತಕ್ಕದ್ದು.

XXX

XXX

XXX